

ಕೊಲೊನೋಸ್ಕೋಪಿಯ ಮಾಹಿತಿ

ಕೊಲೊನೋಸ್ಕೋಪಿಯ ಹಿಂದಿನ ದಿನ :

ಇವುಗಳನ್ನು ತಿನ್ನಬಾರದು (X) : ಟೊಮೊಟೊ, ಸೊಪ್ಪು ಅಥವಾ ಎಲೆ ಇರುವ ತರಕಾರಿ, ರಾಗಿ ಹಿಟ್ಟು , ಹಣ್ಣುಗಳು ಅಥವಾ ಮಾಂಸಾಹಾರಿ ಆಹಾರ, ಮಧ್ಯಾಹ್ನ ಅಥವಾ ರಾತ್ರಿ ಊಟದಲ್ಲಿ ಇರಬಾರದು

ಇವುಗಳನ್ನು ತಿನ್ನಬಹುದು (✓) : ಮೊಸರು ಅನ್ನ, ಕಿಚಿಡಿ, ಪೂಂಗಲ್

ರಾತ್ರಿ ಊಟದ ನಂತರ [TAB PICLIN](#) -2 ಟ್ಯಾಬ್ಲೆಟ್ ತೆಗೆದು ಕೊಳ್ಳಬೇಕು

ಕೊಲೊನೋಸ್ಕೋಪಿ ಇರುವ ದಿನ :

ಕೊಲೊ ಪ್ರೆಪ್ ಕಿಟ್ (COLO PREP KIT) ಅಲ್ಲಿ ಇರುವ 2 ಬಾಟಲಿಯಲ್ಲಿ ನೀರನ್ನು ತುಂಬಿ,

ಒಂದನೇ ಬಾಟಲಿ ಅನ್ನು ಬೆಳಿಗ್ಗೆ 5 - 6 ಘಂಟೆಯೊಳಗೆ ಕುಡಿದು,

ನಂತರ ಎರಡನೇ ಬಾಟಲಿಯನ್ನು ಬೆಳಿಗ್ಗೆ 6 - 7 ಘಂಟೆಯೊಳಗೆ ಕುಡಿದು ಮುಗಿಸಬೇಕು.

ನಂತರ 2 ಲೀಟರ್, ತಿಳಿ ನೀರಿನಂತಿರುವ→ ಗ್ಲೂಕೋಸ್ ಪೌಡರ್ ಮಿಶ್ರಿತ ನೀರು ಅಥವಾ

ಅಥವಾ

ORS ಮಿಶ್ರಿತ ನೀರು

ಪಾನಕ ಅಥವಾ

ನಿಂಬೆಹಣ್ಣಿನ

ಎಳನೀರು ಅಥವಾ

Sprite / 7 UP

ಪಾನೀಯವನ್ನು ಕುಡಿಯ ಬೇಕು

ಕೊಲೊನೋಸ್ಕೋಪಿ ಇರುವ ದಿನ ಇವುಗಳನ್ನು ಸೇವಿಸ ಬಾರದು (X) : ಟೀ, ಕಾಫಿ, ಹಾಲು ಅಥವಾ ತಿಂಡಿ ಸೇವಿಸ ಬಾರದು

ಕೊಲೊ ಪ್ರೆಪ್ ಸೇವಿಸಿದ ನಂತರ 8-10 ಬಾರಿ ಬೇಧಿ ಆಗುತ್ತದೆ. ಇದರ ಬಗ್ಗೆ ಗಾಬರಿ ಬೇಡ.

ದಿ ನಾಂಕ:

ಸಮಯ:
(9am-5pm)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080-26304460